



ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ - ಕಂದಾಯ ಇಲಾಖೆ  
BRUHAT BENGALURU MAHANAGARA PALIKE - REVENUE DEPARTMENT

ಎಸ್.ಎ.ಎಸ್. ಮೂಲ ಅರ್ಜಿ ಸಂಖ್ಯೆ  
SAS Base Application No:

17025783

DiGi7

514NMS0-21

2023-2024	ಅರ್ಜಿ ಸಂಖ್ಯೆ Application No :	1601059739	ಆಯ್ಕೆ ಮಾಡಿದ ವಾರ್ಡ್ ಸಂಖ್ಯೆ ಮತ್ತು ಹೆಸರು Ward No & Name as declared	85- Doddanekkundi	ಪಾವತಿಸಿದ ಸ್ಥಳ : Payment Location :	HDFC
-----------	----------------------------------	------------	--	-------------------	---------------------------------------	------

ಆಸ್ತಿ ತೆರಿಗೆ ರಸೀತಿ PROPERTY TAX RECEIPT (ಎಂ.ಎ.ಆರ್. 31ಎ ನಿಯಮ 73 M.A.R. 31A Rule 73)

ರಸೀತಿ ಸಂಖ್ಯೆ Receipt No.	23241166466	ದಿನಾಂಕ: Date:	10-04-2023	ವಸತಿ ವಲಯ ವರ್ಗೀಕರಣ Residential zone classification declared by tax payer	D	ವಸತಿಯೇತರ ವಲಯ ವರ್ಗೀಕರಣ Non Residential zone classification declared by tax payer
-----------------------------	-------------	------------------	------------	---	---	--

ಮಾಲೀಕರ ಹೆಸರು : Owner's Name :	MR.PHANI RAJ G.A.M	ಸ್ವತ್ತಿನ ವಿಳಾಸ : Property Address :	FLAT NO-107 ASTER BLOCK ITPL Main Road, ASTER BLOCK KEERTI FLORA APTS, ITPL MAIN ROAD KUNDALAHALLI BANGLORE	Old PID No / Khatha / Survey No :	135
--	--------------------	--	--	---	-----

Mode of payment Online / Cheque / DD / PO / Cash	112847515299	ಪಾವತಿ ವಿವರ Payment Details:	Half payment	ಪಾವತಿ ವ್ಯವಹಾರ ಸಂಖ್ಯೆ Payment Transaction Number :	112120908523
---	--------------	-----------------------------------	--------------	--	--------------

1	2	3	4	5	6	7	8	9	10	11	12
ತೆರಿಗೆ ಪಾವತಿ ವರ್ಷ Tax Paid Year :	ಆಸ್ತಿ ತೆರಿಗೆ Property Tax	ಉಪಕರಗಳು Cesses	ಒಟ್ಟು ತೆರಿಗೆ Total Tax	ಪಡೆದಿರುವ ರಿಯಾಯಿತಿ Rebate Availed	ದಂಡ Penalty	ಬಡ್ಡಿ Interest	ಘನ ತ್ಯಾಜ್ಯ ಉಪಕರ SWM Cess	ಪಾವತಿಸಬೇಕಾದ ನಿವ್ವಳ ತೆರಿಗೆ ಮೊತ್ತ Net Tax to be Paid	ಮುಂಗಡ ತೆರಿಗೆ Advance Tax	ಪಾವತಿಸಲಾದ ಬಾಕಿ ತೆರಿಗೆ ಮೊತ್ತ Balance Tax Paid	ಹೊಂದಾಣಿಕೆ ಮಾಡಬೇಕಾದ ಮೊತ್ತ Excess amount to be adjusted
2023-2024	3771.36	980.56	4751.92	0.00	0.00	0.00	180.00	4932.00	0.00	4932.00	0.00

Amount in Words : Rupees Four Thousand Nine Hundred And Thirty Two only



**Please Note** : This payment is accepted subject to verification of accounts. If payment instrument is dishonored, then action as per Negotiable Instruments Act will be initiated. Further this payment is accepted subject to verification of the property by the BBMP. If the above declaration made under SAS is found to be false action as per BBMP Act 2020 will be initiated. If the tax-reassessed is more than 5 % than the tax remitted under self-declaration, the evaded tax shall be payable together with a penalty not less than twice the tax payable along with interest for the difference amount payable calculated @ 9% p.a. (Note: interest @ 9% p.a. shall be applicable from the AY 2021-22 on wards).  
**Terms and conditions** : This computation of property tax capping the increase to 20%-25% is subject to verification of property and verification of previous property tax returns filed. The tax payer is liable to pay the balance property tax as per rules in all cases of discrepancies.

**This is a computer generated receipt and does not require a seal and signature.**